



A.H.M.'s

ANJUMAN ARTS, SCIENCE AND COMMERCE COLLEGE, BHATKAL

(AFFILIATED TO THE KARNATAKA UNIVERSITY, DHARWAD)

Accredited "B" Grade by NAAC

Project Work

INDIAN ECONOMY - II

B.A. II SEMESTER

2022-23



A.H.M.'s

ANJUMAN ARTS, SCIENCE AND COMMERCE COLLEGE, BHATKAL
(AFFILIATED TO THE KARNATAKA UNIVERSITY, DHARWAD)
Accredited "B" Grade by NAAC

1

ANJUMAN ARTS, SCIENCE AND COMMERCE COLLEGE, BHATKAL
Department of Economics

Class: B.A. II Sem

Subject: Indian Economy-II

No. Students: 13

Sl. No.	UUCMS No.	Name
1	U02JK22A0003	Sudarshan Venkatramana Naik
2	U02JK22A0007	Sana Muskan
3	U02JK22A0011	Bhuvaneshwari Madev Moger
4	U02JK22A0013	Mohan Shridhar Naik
5	U02JK22A0014	Fatima Nada
6	U02JK22A0015	Ammara
7	U02JK22A0017	Amatullah
8	U02JK22A0019	Salma Mahevish
9	U02JK22A0020	Nitesh Shridhar Naik
10	U02JK22A0025	Jyoti Hanumappa Koraga
11	U02JK22A0028	Jyoti Jatta Naik
12	U02JK22A0040	Sultana Simaal
13	U02JK22A0042	Aysha Eifa Jukaku


HEAD OF THE DEPARTMENT
ECONOMICS


PRINCIPAL
Anjuman Arts, Science & Commerce College
& PG Centre
BHATKAL - 581 320

ANJUMAN ARTS, SCIENCE, COMMERCE COLLEGE AND P.G. CENTRE, BHATKAL.



ECONOMICS PROJECT WORK

2022-2023

Student Name	Mohan Sridhar Naik
University Seat No.	U02JK22A0013
Class	B.A 11 Sem

ANJUMAN ARTS, SCIENCE, COMMERCE COLLEGE
AND P.G. CENTRE, BHATKAL.

DEPARTMENT OF ECONOMICS

CERTIFICATE

This is to certify that Mr./Miss. Mohan Sridhar Naik is
the bonafied student of our college studying B.A.¹¹ semester has carried
out field visit as prescribed by the syllabus Karnatak University Dharwad &
submitted the report for the partial fulfilment of Indian Economy-II for the
academic year 2022-2023



Staff member in charge


Head of the Department

University Seat No. UD2JK22A0013

Examiners 1)

Examiners 2)


Valid

ಪೂರೈಕೆ.

ಕ್ರ. ಸಂಖ್ಯೆ	ಲಿಪಿಯ	ಪುಸ್ತಕ
1	ಶ್ರೀಮತರ ಸಾಕ್ಷರತೆ ಸಾಕ್ಷಿಗಳು.	1
2	ಮೇಕೆ ಐನ್. ಐಂಡಿಯಾ (Make in India)	2
3	ಅತ್ತೆ ಸಾಕ್ಷರತೆ ಪಾಠ (Almarirbharath)	3
4	ಲಿಪಿಸಂಹಾರ.	

ಭಾರತ ಸರ್ಕಾರದ ನಿಲುವು

၁) ဖုတ်စ် နီဇ်ကွာ ဝ.

ಗಣಕಯಂತ್ರ ಅಂಶಗಳನ್ನು ಪರಿಶೀಲಿಸಿ (NIP) ಮಾಡಿ

[illegible]

2) തിരുവനന്തപുരം നഗരം :-

(අනු) පාලන මගින් සිදු කෙරෙන (PMUDY), ප්‍රධාන

ಖಾರಟ್, ಮಾತು ಬೆಳಕು ಬಿಡುತ್ತಾ ಬೇಟೆ ತೆರೆಯಲು ಹೋಗಿ ಒತ್ತಿ
ಸುಮ್ಮನೆ, ಒಂದೇ (ಅದೇ) ಮಾತು ಅಂಗೆ ಸುಮ್ಮನೆ, ಮಾತು ಗುಣ
ಪಡಿಸಿದಳು.

3) சிவன் வியக்கா :-

ಗ್ರಾ.ಪಂ. ಮಹಾಕವಿ ಜಿ.ಎಸ್. ಶಿವರುದ್ರಪ್ಪ (CNEP) ೨೦೨೦ ಬೆಂಗಳೂರು

ಹೀಗೆನು ಹೇಳುತ್ತಿದ್ದಾಗ ತ್ರೇತಾಯುಗದ ಅಂತ್ಯವಾಯಿತು. ಒಮ್ಮೆಗೆ ಅದೇನು
ನಿಗುತ್ತಿತ್ತು ಅದು ಅದೇನು.

൧) തരങ്ങൾ രണ്ടുണ്ടു :-

[illegible]

5) ଘରଘର ଲୋକଙ୍କୁ :-

ದಿಬ್ಬರ ಪಾಠದ ಲೇಖನದ ಪಾಠದನ್ನು ಎ ಸಿದ್ಧಿಸಿ

-ಹೆ. ಒಬ್ಬನು ಯುಕ್ತ ಸೇವೆ ಸಾಧನೆಗಾಗಿ ಸಂಕಟಗಾಗಿ ಆಂಶ್ರಿತ ಎಲೆಯೋನಿ
-ಸಿಲಗಿವೆ.

3) ഈ ഏകദേശ പരീക്ഷ കേരള ഭരണ കമ്മീഷൻ ജില്ലാതലത്തിൽ നടത്തുന്നതാണ്. വിവിധ തലങ്ങളിൽ നിന്നും ഉള്ള അഭ്യർത്ഥകർക്ക് ഈ പരീക്ഷയിൽ പങ്കെടുക്കാനുള്ള അവസരമുണ്ട്.

എന്തായാലും ജനകീയ പങ്കാളിത്ത പദ്ധതിയുടെ ഭാഗമായി സംസ്ഥാനത്തു നിന്നും (Make in India) പാത്രം ഉല്പാദിപ്പിക്കുന്ന എൻജിനീയർമാർ (Atmanirbhar Bharat) നിയമിക്കപ്പെടും.

1) സംസ്ഥാനതല സംസ്ഥാനതലത്തിൽ [Make in India] :
 സംസ്ഥാനതലത്തിൽ വിവിധ തലങ്ങളിൽ ഉള്ള പരീക്ഷകൾക്ക് പങ്കെടുക്കാനുള്ള അവസരമുണ്ട്. പാത്രം ഉല്പാദിപ്പിക്കുന്ന എൻജിനീയർമാർക്ക് പങ്കെടുക്കാനുള്ള അവസരമുണ്ട്.

2) ഉല്പാദിപ്പിക്കുന്ന എൻജിനീയർമാർ (Atmanirbhar Bharat) :

കേരള ഉല്പാദിപ്പിക്കുന്ന എൻജിനീയർമാർക്ക് പങ്കെടുക്കാനുള്ള അവസരമുണ്ട്. പാത്രം ഉല്പാദിപ്പിക്കുന്ന എൻജിനീയർമാർക്ക് പങ്കെടുക്കാനുള്ള അവസരമുണ്ട്.

1) ജനകീയ പങ്കാളിത്ത പദ്ധതിയുടെ ഭാഗമായി സംസ്ഥാനത്തു നിന്നും (Make in India) പാത്രം ഉല്പാദിപ്പിക്കുന്ന എൻജിനീയർമാർക്ക് പങ്കെടുക്കാനുള്ള അവസരമുണ്ട്. പാത്രം ഉല്പാദിപ്പിക്കുന്ന എൻജിനീയർമാർക്ക് പങ്കെടുക്കാനുള്ള അവസരമുണ്ട്.

പങ്കെടുക്കുന്നവർ :

ഇതിൽ പങ്കെടുക്കുന്നവർക്ക് ജനകീയ പങ്കാളിത്ത പദ്ധതിയുടെ ഭാഗമായി സംസ്ഥാനത്തു നിന്നും (Make in India) പാത്രം ഉല്പാദിപ്പിക്കുന്ന എൻജിനീയർമാർക്ക് പങ്കെടുക്കാനുള്ള അവസരമുണ്ട്. പാത്രം ഉല്പാദിപ്പിക്കുന്ന എൻജിനീയർമാർക്ക് പങ്കെടുക്കാനുള്ള അവസരമുണ്ട്.

ANJUMAN ARTS, SCIENCE, COMMERCE COLLEGE AND P.G. CENTRE, BHATKAL.



ECONOMICS PROJECT WORK

2022-2023

Student Name	AMMARA
University Seat No.	U02JK22A0015
Class	BA II nd Sem.

**ANJUMAN ARTS, SCIENCE, COMMERCE COLLEGE
AND P.G. CENTRE, BHATKAL.**

DEPARTMENT OF ECONOMICS

CERTIFICATE

This is to certify that Mr./Miss.....AMMARA.....is
the bonafied student of our college studying B.A....2nd..... semester has carried
out field visit as prescribed by the syllabus Karnatak University Dharwad &
submitted the report for the partial fulfilment of Indian Economy-II for the
academic year 2022-2023


Staff member in charge


Head of the Department

University Seat No. UO2JK22A0015

Examiners 1)

Examiners 2)

Valid

INDEX

B.No	Topics	P.NO
1)	Introduction	1
2)	Insurance reforms	2-4
3)	its types	5-9
4)	conclusion	10



Introduction:-

Insurance is a form of contract or agreement under one party agrees in return of consideration to pay an agreed amount of money to another party to make good for a loss damage or injury to something of value.





Insurance

Sector

Reforms

In 1993, malhotra
committee - headed by
former finance secre-
-tary and RBI gove-
-nor R.N malhotra
was formed to eval-
-uate the indian in-
-surance industry and
recommended its fu-
-ture direction. The
malhotra committee
was set up

Conclusion:- with the support of reforms in the insurance sectors in india, the insurance sector sees a development that further improves the present conditions of insurance companies. The sector of insurance is important as it contributes well to the financial sector of the country.

ANJUMAN ARTS, SCIENCE, COMMERCE COLLEGE AND P.G. CENTRE, BHATKAL.



ECONOMICS PROJECT WORK

2022-2023

Student Name	Salma Mehvish
University Seat No.	UD2JK22A0019
Class	B.A 11 th sem

**ANJUMAN ARTS, SCIENCE, COMMERCE COLLEGE
AND P.G. CENTRE, BHATKAL.**

DEPARTMENT OF ECONOMICS

CERTIFICATE

This is to certify that Mr./Miss. Salma Mehrez.....is
the bonafied student of our college studying B.A.....^{II} semester has carried
out field visit as prescribed by the syllabus Karnatak University Dharwad &
submitted the report for the partial fulfilment of Indian Economy-II for the
academic year 2022-2023

[Signature]
Staff member in charge

[Signature]
Head of the Department

University Seat No. VD2JK22A0019

Examiners 1) [Signature]

Examiners 2) [Signature]

Valuet

Sl.No	Particulars	Pg.No
01	Introduction	0-1
02	Meaning	1
03	Defination	02
04	Explanation	02-04
05	conclusion.	04-5

Meaning:-

Banking sector reforms refers to changes and improvements made to the policies, regulations, and practices governing the banking industry to enhance its efficiency, stability and inclusiveness.

Definition:-

They keep money with these institutions to safeguard and earn interest. It helps promote with money. Also, it leads to digitization.

These reforms can address various aspects such as:

1. Regulation and supervision:-

Strengthening regulatory framework and supervisory practices to ensure the soundness and stability of banks.

2. Capital adequacy:-

Ensuring bank maintain sufficient capital to absorb losses and remain solvent during economic downturns. The reserve bank of India is in key role.

4. NPA [Non-performing Asset]:
Management:-

Addressing the issue of bad loans and NPAs to improve the asset quality of Banks. It can be adopt technology or the latest international standards.

4. Technological advancement :-

promoting the adoption of new technologies for better customer service, operational efficiency, and cyber security. A major goal is to include all sectors & people.

5. Financial Inclusion:-

Expanding access to banking service to underserved and unbanked population.

The government and RBI advisor formulate policies to ensure the development of the banking sector.

9. Improvement in financial health:

the banking sector reforms ensured banks didn't face vulnerability. There were constant economic shocks. changes like prudential norms helped improve financial health.

10. Institutional strengthening:-

A solid institutional base is necessary for banks. The committee thus made reforms for a better development frame work. these measure were licensing for new private banks.

Conclusion:-

These reform aim to create a more resilient, efficient, and inclusive banking system capable of supporting economic growth and development.

**ANJUMAN ARTS, SCIENCE, COMMERCE COLLEGE
AND P.G. CENTRE, BHATKAL.**

DEPARTMENT OF ECONOMICS



This is to certify that Mr./Miss. Jyothi Tatta Naidu is
the bonafied student of our college studying B.A. 2nd sem semester has carried
out field visit as prescribed by the syllabus Karnatak University Dharwad &
submitted the report for the partial fulfilment of Indian Economy-II for the
academic year 2022-2023


Staff member in charge


Head of the Department

University Seat No. U02JK22A0028

Examiners 1)

Examiners 2)

Valid

ಪರಿವಿಡಿ

ಕ್ರಮ ಸಂಖ್ಯೆ

೧

೨

೩

೪

ವಿಷಯ

ಪರಿಚಯ

ಲಕ್ಷಣ

ಪ್ರಾಚೀನ ಸಾಹಿತ್ಯ

ಪ್ರಾಚೀನ ಸಾಹಿತ್ಯ

ಪುಟ ಸಂಖ್ಯೆ

೧

೧-೨

೨-೩

೩

ಪೀಠಿಕೆ:-

ಭಾರತೀಯ ಬ್ಯಾಂಕ್ ಕ್ಷೇತ್ರದ ಕಾರ್ಯಕ್ಷಮತೆಯು ಅಧಿಕವೆಂದು ಒಟ್ಟಾರೆ
ಆರೋಗ್ಯವಾಗಿದ್ದು ಸಂಪೂರ್ಣ ಸಂಬಂಧ ಹೊಂದಿದೆ ಒಟ್ಟಾರೆ ಇತರ
ಯಾವುದೇ ಯೋಜನೆ ಹೆಚ್ಚು ಅಭಿವೃದ್ಧಿ ಹೊಂದಿದೆ ವಾಣಿಜ್ಯ
ಕ್ರಮಗಳೂ ಮತ್ತು ದೂರದ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಸಣ್ಣ-ತುಣ್ಣ
ದ ಪ್ರವಹಾರಗಳು ರಫ್ತುಗಳು ಮತ್ತು ಬ್ಯಾಂಕ್‌ಗೆ ಚಟುವಟಿಕೆ
ಯಂತಹ ಇತರ ಕ್ಷೇತ್ರಗಳನ್ನು ಬೆಂಬಲಿಸುವ ಕಾರ್ಯವನ್ನು ಈ
ಯಾವುದೇ ಹೊಂದಿದೆ ಸ್ವತ್ತಿನ ಗುಣಮಟ್ಟದ ಸುಧಾರಣೆ ಪರಿಶುದ್ಧ
ಅನಾಮ ನಿರ್ಮಾಣ ಕಾರ್ಯಾಧಿನಿಯಮ ಅನ್ವಯ ಮತ್ತು ಬಂಡೆ
ವಾಳದ ಸಮರ್ಪಕತೆಯು ಭಾರತೀಯ ಬ್ಯಾಂಕ್ ಪ್ರವರ್ಧನ
ಕೆಲವು ಪ್ರಮುಖ ಕಾರ್ಯಗಳಾಗಿವೆ.

ಅರ್ಥ:-

ಭಾರತದಲ್ಲಿನ ಒಟ್ಟಾರೆ ಬ್ಯಾಂಕ್‌ಗೆ ಕ್ಷೇತ್ರವು ಕಳೆದ ದಶಕದಲ್ಲಿ ಒದ್ದಾಡುತ್ತಿತ್ತು
ಪ್ರಮುಖ ಸಾಲದಾತರಿಂದ ಹೈಮೆಕ್ರೆ ಸೌಕರ್ಯ ಸಾಲಗಳು ವಾಹನ ಸಾಲಗಳು,
ಕ್ರೆಡಿಟ್ ಕಾರ್ಡ್‌ಗಳು ಮತ್ತು ಗೃಹ ಸಾಲಗಳ ಬಹುಪಾಲು ಪೂರೈಕೆ
ರಾಗಿ ಗಮನಾರ್ಹವಾಗಿ ಹೆಚ್ಚಿನಾಗಿದ್ದು ಸಾರ್ವಜನಿಕ ಯಾವುದೇ ಬ್ಯಾಂಕ್
ಗಳಿಂದ ಖಾಸಗಿ ಬ್ಯಾಂಕ್‌ಗಳು ಕ್ರಮೇಣ ದೇಶದ ಪ್ರಮುಖ ಸಾಲದಾತರಾಗಿ
ಅಧಿಕಾರ ವಹಿವಿಡುತ್ತಿವೆ. 2016-2021ರ ಅಂತ್ಯದ ವೇಳೆಗೆ ಸಾರ್ವ
ಜನಿಕ ಯಾವುದೇ ಬ್ಯಾಂಕ್‌ಗಳ ಬಾಕಿ ಸಾಲವು ರೂ 14.4 ಟ್ರಿಲಿಯನ್
(US\$ 180.26 ಶತಕೋಟಿ) ಇದರ ಖಾಸಗಿ ಬ್ಯಾಂಕ್‌ಗಳ ಬಾಕಿ
ಸಾಲಗಳು ರೂ 22.8 ಟ್ರಿಲಿಯನ್ (US\$ 285.41 ಶತಕೋಟಿ) ಇದ್ದು
ಸುಮಾರು 60% ವೃದ್ಧಿಸಲಾಗಿದೆ.

ಬ್ಯಾಂಕಿಂಗ್ ಮಲಮದ್ದಲ್ಲ ಇತ್ತೀಚಿನ ಮತ್ತೊಂದು ಬದಲಾವಣೆಯೊಂದಿಗೆ
ಇ-ಬ್ಯಾಂಕಿಂಗ್ ಹೊರಹಿಡಿದು ಹೊರಹಿಡಿದು ಇದು ಗ್ರಾಹಕರಿಗೆ
ಲಕ್ಷ್ಯವು ಸೇವೆಗಳನ್ನು ನೀಡುವಲ್ಲಿ ನೀಡುವ ಮೊದಲನೆಯ ಇಂಟರ್ನೆಟ್
ಬ್ಯಾಂಕಿಂಗ್ ಇ-ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಮಹತ್ವ
ವುಗಳನ್ನು ನಡೆಸುವ ಸಂಕ್ರಮಣದ ಹಂತಗಳನ್ನು ಬದಲಿಸಿದೆ
ಕೆಲವು ಹೊಸ ಹಂತಗಳಾಗಿವೆ.

ಬ್ಯಾಂಕಿಂಗ್ ಸಂಧಾರಣೆಗಳು:-

ಬ್ಯಾಂಕಿಂಗ್ ದೃಷ್ಟಿ ಕ್ಷೇತ್ರ ಮತ್ತು ಹರಿಣಾಮಕಾರಿವ್ಯವನ್ನು ಹೆಚ್ಚಿಸಲು
ಭಾರತೀಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಂಧಾರಣೆಗಳನ್ನು ಹೊರತರಲು
ಗಿದೆ ಈ ಇತ್ತೀಚಿನ ಕೆಲವು ಸಂಧಾರಣೆಗಳು.

* ನ್ಯಾಷನಲ್ ಅನಿಟಿ ರಿಕನ ಸ್ಟ್ರಕ್ಚರ್ ಕುಡಿನಿ ಲಯಾಕೆಡ್

ಮಾರುಕಟ್ಟೆಯಲ್ಲಿ ಕುಣಾಗಲೇ ೭೫ ಜಿಲ್ಲಿ ಪ್ರೊಸೆಸ್ಸಿಂಗ್ ಕಂಪನಿಗಳು
(ARCS) ಇವೆ ಚಿದಾಗ್ನಿ ಲಯಾಕೆಡ್ ಸಾಲದಾತರು ಹೊಂದಿಸುವ ಕೆಲವು

ಸಾಲದ ಪ್ರೊಸೆಸ್ಸಿಂಗ್ ಗಾತ್ರ ಮತ್ತು ಲಯಾಕೆಡ್ ಸ್ವರೂಪದಿಂದಾಗಿ
ಗಮನಾರ್ಹ ಹಿತವಾಗಿದೆ NPAಗಳು ಬ್ಯಾಂಕು ಬ್ಯಾಲೆನ್ಸ್ ಕೀಟಗಳಲ್ಲಿ
ಕಾಣಿಸಿಕೊಳ್ಳುತ್ತವೆ ಇದರಲ್ಲಿ, ಹೀಗಾಗಿ NARCL ನಂತರ ಹೆಚ್ಚಿನ
ಚಿಕ್ಕುಗಳು ಮತ್ತು ಹಿತವಾಗುವ ಅಗತ್ಯವಿದೆ.

* ಜನವರಿ ೨೦೧೭ರಲ್ಲಿ ಪ್ರೊಟೆಕ್ಟ್ ರಿಟೇಲ್ ಸೇವೆಯಂತೆ ಬ್ರಿಡ್ಜ್ ಕಂಪನಿ
ನಿಗದಿ ಸಂಕಲ್ಪದ ಸಾಲ ಖಾತೆಗಳನ್ನು ಖರೀದಿಸಲು NARCL
ನೀಡಿತು.

ಆದ್ದರಿಂದ ನಾನಾಬಗೆಯ ರೀತಿಯ ಹಣಕಾಸಿನ ಲಕ್ಷಣಗಳೂ ಮತ್ತು ಸೇವೆಗಳೂ ಒತ್ತೆದ- ಮುಕ್ತ ಪ್ರವೇಶಕ್ಕಾಗಿ ಬೇಡಿಕೆಯನ್ನು ಹೆಚ್ಚಿಸಿದ ಮತ್ತು ಬ್ರಾಂಕಿಂಗ್ ಲಕ್ಷಣಗಳೂ ಸೇವೆಗಳೂ ಮತ್ತು ಮಾಹಿತಿಗೆ ಪ್ರತಿ ಮತ್ತು ಸೇವೆಗಳ ಪ್ರವೇಶದ ಅಗತ್ಯವನ್ನು ಹೆಚ್ಚಿಸಿದೆ.

ಉದಾಹರಣೆ:-

ಇಂಟರ್ನೆಟ್ ಮತ್ತು ಮೊಬೈಲ್ ಬ್ರಾಂಕಿಂಗ್ ಸಂಪರ್ಕ ಹಾವಳಿ ಬ್ರಾಂಕಿಂಗ್ಗಳೂ ಮೊಬೈಲ್ ಮೊಬೈಲ್ ರಚನೆಯ ಅನ್ನು ಒದಗಿಸುತ್ತವೆ ದಕ್ಷತೆಯನ್ನು ಹೆಚ್ಚಿಸುತ್ತವೆ ಮತ್ತು ಗ್ರಾಹಕರ ಮತ್ತೆ ಅರೆ-ನಗರ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ಗ್ರಾಹಕರ ಸಂಬಂಧಿಸಿದ ವಿಚಾರವನ್ನು ಕಡಿಮೆ ಮಾಡುತ್ತವೆ. ದಿವ್ಯರ ರೂಪಾಂತರವು ಮುಂದುವರಿದು ಬಂತು. ಅಂತಹ ಪ್ರಗತಿಗಳೂ ನಮ್ಮ ಮುಂದುವರಿಯುತ್ತಿರುವಾಗ ಭಾರತದ ಬ್ರಾಂಕಿಂಗ್ ಮಲಮದ ಮುಖ ಗಮನಕ್ಕೆ ಬಾಗಿ ಹೊಣೆಯಾಗುತ್ತದೆ.